

**Date of submission:** December 17, 2025

To, The Secretary Listing Department <b>BSE Limited</b> Department of Corporate Services Phiroze Jeejeebhoy Towers, Dalal Street, Mumbai – 400 001 <b>Scrip Code – 539551 (EQ), 975516, 976418</b>	To, The Secretary Listing Department <b>National Stock Exchange of India Limited</b> Exchange Plaza, Bandra Kurla Complex Mumbai – 400 051 <b>Scrip Code- NH</b>
---	--

Dear Sir/Madam,

**Sub: Newspaper Advertisement - Meeting of Members and Creditors proposed to be convened pursuant to the directions by the Hon'ble National Company Law Tribunal, Bengaluru Bench in relation to the amalgamation of Meridian Medical Research & Hospital Ltd. (subsidiary / Transferor Company) with the Company - Disclosure under Regulations 30 of the Securities and Exchange Board of India (Listing Obligations and Disclosure Requirements) Regulations, 2015 ('Listing Regulations')**

Pursuant to Regulation 30 read with Schedule III, Part A, Para A of the Securities and Exchange Board of India (Listing Obligations and Disclosure Requirements) Regulations, 2015, we wish to inform you that the Company has published newspaper advertisements on **December 17, 2025 (Wednesday)**, informing the Members/Creditors about the meetings of the Company and Meridian Medical Research & Hospital Ltd. (Subsidiary/Transferor company) scheduled to be held on **Monday, January 19, 2026**, as directed by the Hon'ble National Company Law Tribunal, Bengaluru Bench. The said meeting will be convened through **Video Conference / Other Audio Visual Means (VC/OAVM)** at the time as specified in the said newspaper advertisements.

The advertisements were published in the following newspapers:

- *Business Standard* – All India Editions (English)
- *Kannada Prabha* – Karnataka Editions (Kannada)

Copies of the said newspaper advertisements are enclosed for your information and record.

The above information is also available on the website of the Company at **www.narayanahealth.org**.

Thanking you,

Yours faithfully  
For **Narayana Hrudayalaya Limited**

**Sridhar S.**  
Group Company Secretary, Legal & Compliance Officer



PONNI SUGARS (ERODE) LIMITED

CIN: L16422 TN 1989 PLC 03720

Regd. Office "Esvin House", 13 Rajiv Gandhi Sala (OMR), Perungudi, Chennai-600 096

Phone: (044-24861920, 24801155, Email: admin@ponnisugars.com

Investor Grievance ID: investor@ponnisugars.com Web: www.ponnisugars.com

ISO

9001:14001

CERTIFIED

SPECIAL WINDOW FOR RE-LODGE

MENT OF

TRANSFER REQUESTS OF PHYSICAL SHARES

Pursuant to SEBI circular No. SEBI/HO/MIRSD/MIRSD-PoD/P/CIR/2025/97 dated 2nd July 2025, investors are informed that, a special window is opened only for re-lodgement of transfer deeds, lodged prior to 1st April 2019, and which were rejected / returned / not attended to, due to deficiency in the documents / process / or otherwise. This facility of re-lodgement will be available from **7th July 2025 to 6th January 2026**. Securities that are re-lodged for transfer shall be issued only in demat mode. Investors are requested to re-lodge such cases **on or before 06.01.2026**, after rectifying the deficiency identified earlier, with the company's Registrar and Share Transfer Agents, viz. M/s Cameo Corporate Services Limited, "Subramanian Building" No.1, Club House Road, Chennai- 600002.

Chennai  
16-12-2025

For Ponni Sugars (Erode) Limited  
**R Madhusudan**  
Company Secretary & Compliance Officer

Fortis

MALAR

HOSPITAL

FORTIS MALAR HOSPITALS LIMITED

Corporate Identity Number: L85110PB1989PLC045948

Registered Office: Fortis Hospital, Sector 62, Phase - VIII, Mohali - 160062, Punjab

Tel.: +0172-4692222, Fax: +91 172 5096002

Email Id: [secretarial.malar@malarhospitals.in](mailto:secretarial.malar@malarhospitals.in), Website: [www.fortismalarhospital.com](http://www.fortismalarhospital.com)

Special Window for Re-lodgement of Transfer Requests of Physical Shares

Dear Member(s),

In accordance with SEBI circular No. **SEBI/HO/MIRSD/MIRSD-PoD/P/CIR/2025/97** dated July 02, 2025, shareholders of Fortis Malar Hospitals Limited are hereby informed that a special window has been opened from July 07, 2025 to January 06, 2026 for re-lodgement of transfer deeds.

Shareholders are to note that this window is only for re-lodgement of transfer deeds, which were lodged prior to the deadline of **April 01, 2019**, for transfer of physical shares and were rejected/ returned/ not attended due to deficiencies in the documents/ process/ or otherwise could not be re-lodged up to **March 31, 2021**.

Shareholders who wish to avail the opportunity are requested to contact our Share Transfer Agent, KFin Technologies Limited, at [einward.ris@kfintech.com](mailto:einward.ris@kfintech.com); Contact Number: 18003094001; Address: Selenium Building, Tower B, Plot No 31 & 32, Financial District, Nanakramguda, Serilingampally, Hyderabad Rangareddi, Telangana – 500032.

The Company's website, [www.fortismalarhospital.com](http://www.fortismalarhospital.com), has been updated with the details regarding the opening of this special window and further updates, if any, shall be uploaded therein.

For Fortis Malar Hospitals Limited

Sd/-

Vinti Verma

Company Secretary

Membership No.: A44528

Date: December 17, 2025

Place: Gurugram

DIC INDIA LIMITED

CIN: L24223WB1947PLC015202

Registered Office : UB 03, Mani Tower

31/41 Binova Bhawe Road, Behala, Kolkata- 700038

Email id: [investors@dic.co.in](mailto:investors@dic.co.in) • Website: [www.dic.co.in](http://www.dic.co.in)

Notice with respect to Special Window for re-lodgement of transfer requests of physical shares

Pursuant to SEBI Circular No. SEBI/HO/MIRSD/MIRSD-PoD/P/CIR/2025/97, dated July 02, 2025, the Company is pleased to offer one time special window for Physical Shareholders to submit re-lodgement requests for the transfer of shares. The Special Window will remain open from July 07, 2025 to January 06, 2026 and is applicable to cases where original share transfer requests were lodged prior to April 01, 2019 and were returned/unattended or rejected due to deficiencies in documentation, process or any other reason. The shares re-lodged for transfer will be processed only in dematerialized form during this window. Eligible shareholders may submit their transfer requests along with the requisite documents to the Company's Registrar and Share Transfer Agent (RTA) at C. B. Management Services Private Limited, Rasoi Court, 5th Floor, 20, Sir R. N. Mukherjee Road, Kolkata-70001, or for any query may reach out to RTA via Phone at 033-2280 6692-94/40116700 or E-mail at [rtat@cbmsl.com](mailto:rtat@cbmsl.com) or alternatively they can write their queries at [meghna.saini@dic.co.in](mailto:meghna.saini@dic.co.in).

Further the shareholders who have any unclaimed dividend due, are requested to send the requisite documents along with a valid request letter to the nodal officer of the Company at [meghna.saini@dic.co.in](mailto:meghna.saini@dic.co.in), or to the Company's Registrar and Share Transfer Agent (RTA) at [rtat@cbmsl.com](mailto:rtat@cbmsl.com) in order to claim their dividend entitlement. (The details of such unclaimed dividends are available at the website of the Company.) We encourage all the investors to undertake the necessary measures to register their claims.

For DIC India Limited

Sd/-

Meghna Saini

Company Secretary & Compliance Officer

Place : Kolkata

Date : 16.12.2025

RP- Sanjiv Goenka Group

Growing Legacies

CECSC

LIMITED

CECSC Limited

Corporate Identity Number : L31901WB1978PLC031411

Regd. Office : CESC House, Chowringhee Square, Kolkata – 700 001

Phone : 033-2225 6040

Website : [www.cesc.co.in](http://www.cesc.co.in), Email id : [secretarial@rpsg.in](mailto:secretarial@rpsg.in)

NOTICE TO SHAREHOLDERS (SPECIAL WINDOW FOR RE-LODGE

MENT OF

TRANSFER REQUESTS OF PHYSICAL SHARES)

Notice is hereby given that Securities and Exchange Board of India (SEBI) vide its Circular no. SEBI/HO/MIRSD/MIRSD-PoD/P/CIR/2025/97 dated July 02, 2025 has directed listed companies to open a special window to facilitate re-lodgement of transfer deeds, which were lodged prior to April 1, 2019, and rejected/returned due to deficiencies in the documents or due to any other reasons and could not be re-lodged on or before March 31, 2021. Important details pertaining to the said re-lodgement are provided below:

<b>Window for re-lodgement</b>	The window shall remain open till January 6, 2026.
<b>Eligibility</b>	Investor whose transfer deeds were lodged prior to April 1, 2019 and such requests were rejected/ returned due to deficiencies in documents/or due to any other reasons.
<b>Procedure to re-lodge</b>	Submit original transfer documents, along with corrected or missing details to our Registrar and Share Transfer Agent (RTA) i.e. MUFG Intime India Private Limited (formerly Link Intime India Private Limited).
Address of the RTA	C-101, Embassy 247, L.B.S. Marg, Vikhroli (West), Mumbai - 400083
Helpline No.	(0) 810 811 6787
For any queries	Raise a service request at : Website <a href="http://www.in.mpps.mufg.com">www.in.mpps.mufg.com</a> or email <a href="mailto:investor.helpdesk@in.mpps.mufg.com">investor.helpdesk@in.mpps.mufg.com</a> or send an email to <a href="mailto:secretarial@rpsg.in">secretarial@rpsg.in</a>

Place : Kolkata

Date : December 16, 2025

For CESC Limited

Jagdish Patra

Company Secretary and Compliance Officer

adani

Electricity

Registered Office: Adani Corporate House, Shantigram, Near Vaishno Devi Circle, S. G. Highway, Khodiyar, Ahmedabad - 382421, Gujarat, India.  
Website: [www.adanielectricity.com](http://www.adanielectricity.com) | CIN: U74999GJ2008PLC107256

NOTICE INVITING TENDER

Date: 17.12.2025

NTT No.	Division	Brief Work Description	Estimated Cost (₹ Lacs)	Cost of EMD (₹ Lacs)	Prebid Meeting Date	Due Date & Time of Submission	Date & Time of Bid Opening
AEML/MD/2025-26/49	Distribution	Dismantling, Installation, Testing and Commissioning of substation equipment	620.0	6.2	24.12.2025 11:30 hrs.	10.01.2026 16:00 hrs.	12.01.2026 16:00 hrs.
AEML/MD/2025-26/50	Distribution	Supply of assorted sizes of HT Capacitors	142.0	1.4	05.01.2026 11:30 hrs.	28.01.2026 16:00 hrs.	31.01.2026 16:00 hrs.
AEML/MD/2025-26/51	Distribution	Supply & Installation of fire alarm system at 33-22 kV AEML Distribution substation buildings	93.1	0.9	26.12.2025 11:30 hrs.	12.01.2026 16:00 hrs.	15.01.2026 16:00 hrs.
AEML/MD/2025-26/52	Distribution	AQI monitoring & pollution mitigation measures at construction sites	141.0	1.4	24.12.2025 15:00 hrs.	10.01.2026 16:00 hrs.	12.01.2026 16:00 hrs.
AEML/MTB/2025-26/14	Transmission	Appointment of civil contractor for construction of ductbank from proposed Kandivali SS to existing tower SS321_3,6km	4290.1	42.9	22.12.2025 11:30 hrs.	06.01.2026 16:00 hrs.	07.01.2026 16:00 hrs.
AEML/MTB/2025-26/15	Transmission	Appointment of civil contractor for 220 kV cable connectivity between AEML Aarey-AEML Chandivali & AEML Chandivali-TPC Saki	6465.5	64.7	22.12.2025 15:30 hrs.	06.01.2026 16:00 hrs.	07.01.2026 16:00 hrs.

All materials and services will be as per Adani Electricity Mumbai Limited specifications / BOQ. Prebid meeting will be done in person / electronically / telephonically and same will be communicated separately.

For details with respect to Services / Materials, Qualifying Requirements, Terms & Conditions, Services / Submission of Tender documents, etc., please visit our website: [www.adanielectricity.com](http://www.adanielectricity.com) -> Open Tenders. The Tender document will be available on the above link by **17 December, 2025**.

Tenderer must submit their bids online / via electronic submission. Vendor should keep checking the website [www.adanielectricity.com](http://www.adanielectricity.com) for any Corrigendum / Amendment. No separate information regarding Corrigendum will be published in the newspaper.

Date: 17.12.2025

Techno Commercial Department

Raymond

LIFESTYLE LIMITED

(formerly known as Raymond Consumer Care limited)

CIN: L74999MH2018PLC316288

Registered Office: Plot G-35 & 36, MIDC Waluj, Taluka Gangapur, Chhatrapati Sambhajnagar, Maharashtra - 431136

Tel.: 0240-6644111 Email: [secretarial.lifestyle@raymond.in](mailto:secretarial.lifestyle@raymond.in), Website: [www.raymondlifestyle.com](http://www.raymondlifestyle.com)

NOTICE OF POSTAL BALLOT AND E-VOTING FACILITY TO THE SHAREHOLDERS

NOTICE is hereby given that pursuant to Sections 108, 110 and other applicable provisions, if any, of the Companies Act, 2013 (the "Act"), read with Rules 20 and 22 of the Companies (Management and Administration) Rules, 2014 (the "Rules"), Secretarial Standard on General Meetings ("SS-2"), Regulation 44 of the SEBI (Listing Obligations and Disclosure Requirements) Regulations, 2015 ("Listing Regulations"), including any statutory modification(s), clarification(s), substitution(s) or re-enactment(s) thereof for the time being in force, General Circular Nos. 14/2020 dated April 8, 2020, 17/2020 dated April 13, 2020, and any other relevant circulars, including General Circular No. 03/2025 dated September 22, 2025 issued by the Ministry of Corporate Affairs, and any other applicable laws and regulations, the Resolutions appended below is proposed for approval of the Members of Raymond Lifestyle Limited (the "Company") through Postal Ballot by way of voting through electronic means ("remote e-voting") only.

The Company has engaged the services of National Securities Depository Limited ("NSDL"), for facilitating remote e-voting to enable the Shareholders to cast their votes electronically. The detailed procedure for remote e-voting is given in the Notice of Postal Ballot. The remote e-voting period commences from Wednesday, December 17, 2025, at 9:00 A.M. (IST) and concludes on Thursday, January 15, 2026, at 5:00 P.M. (IST). The remote e-voting will be disabled by NSDL thereafter and voting shall not be allowed beyond 5:00 P.M. (IST) on Thursday, January 15, 2026. Once the vote on resolutions is casted by the Shareholder, the Shareholder shall not be allowed to change it subsequently. Resolutions passed by the Shareholders through this Postal Ballot (through remote e-voting) shall be deemed to have been passed as if it has been passed at a General Meeting of the Shareholders. The resolution, if approved by the requisite majority of Shareholders by means of Postal Ballot, shall be deemed to have been passed on the last date of remote e-voting, i.e. on Thursday, January 15, 2026.

The Shareholders, whose names appear in the Register of Members/ List of Beneficial Owners as on Friday, December 12, 2025, being the cut-off date, are entitled to vote on the Resolutions set forth in this Notice through remote e-voting only. The voting rights of Shareholders shall be in proportion to their share in the paid-up equity share capital of the Company as on the said cut-off date. Hard copy of the Postal Ballot Notice along with the Postal Ballot Form and pre-paid business reply envelope are sent to the Shareholders for this Postal Ballot and Shareholders are required to communicate their assent or dissent only through the remote e-voting system. This Postal Ballot is accordingly being initiated in compliance with the MCA Circulars.

Shareholders holding shares in physical mode and who have not updated their email addresses with the Company are requested to update their email addresses by sending the duly filled in Form ISR-1 [available on the Company's website and on the website of MUFG Intime India Private Limited (formerly known as Link Intime India Private Limited), Registrar & Transfer Agent (RTA)] along with relevant enclosures to the Company's RTA, MUFG Intime India Private Limited (formerly known as Link Intime India Private Limited), Unit: Raymond Lifestyle Limited, C 101, 247 Park, Lal Bahadur Shastri Marg, Vikhroli West- 400083 or the scanned copies of the documents may alternatively be mailed to the Company on the email id [secretarial.lifestyle@raymond.in](mailto:secretarial.lifestyle@raymond.in) with all the forms and proofs duly signed. Shareholders holding shares in demat form who have not updated their email addresses with the depository/depository participant are requested to approach the concerned depository participant to update their email addresses.

The Postal Ballot Notice is also available on the Company's website i.e. <https://raymondlifestyle.com/>, and also on the website of stock exchanges i.e. [www.bseindia.com](http://www.bseindia.com) and [www.nseindia.com](http://www.nseindia.com) and on the website of NSDL at [www.evoting.nsdl.com](http://www.evoting.nsdl.com). A person who is not a shareholder as on the cut-off date should treat this Notice of Postal Ballot for information purposes only.

The Board of Directors of the Company has appointed Mr. Dinesh Deora (Membership No. F5683, COP No.:4119) or in his absence Mr. T. Kaushik (Membership No.F10607, COP No.:16207) Company Secretaries in Practice and Partners at DM & Associates Company Secretaries LLP (FRN: L2017MH003500), as the Scrutinizer for scrutinizing the Postal Ballot voting process through remote e-voting in a fair and transparent manner.

The Scrutinizer will submit the report to the Chairman of the Company or any person authorized by the Chairman upon completion of the scrutiny of the votes cast through remote e-voting. The results of the Postal Ballot will be declared within two working days of the conclusion of the Postal Ballot and will be displayed along with the Scrutinizer's Report at the Registered Office of the Company after communication to the Stock Exchanges viz. BSE Limited ([www.bseindia.com](http://www.bseindia.com)) and National Stock Exchange of India Limited ([www.nseindia.com](http://www.nseindia.com)), where equity shares of the Company are listed, in accordance with the SEBI Listing Regulations and additionally be uploaded on the Company's website (<https://raymondlifestyle.com/>) and on the website of NSDL at [www.evoting.nsdl.com](http://www.evoting.nsdl.com). The Scrutinizer's decision on the validity of the Postal Ballot shall be final.

In case of any queries, you may refer the Frequently Asked Questions (FAQs) for Shareholders and e-voting user manual for Shareholders available at the download section of [www.evoting.nsdl.com](http://www.evoting.nsdl.com) or call on 022-4886 7000 or send a request to Mr. Sanjeev Yadav, Deputy Manager-NSDL at [evoting@nsdl.com](mailto:evoting@nsdl.com) or contact at NSDL, 3<sup>rd</sup> Floor, Naman Chamber, Plot C-32, G-Block, Bandra Kurla Complex, Bandra East, Mumbai, Maharashtra - 400051.

By Order of the Board

For Raymond Lifestyle Limited

Sd/-

Priti Alkari

Company Secretary

Date: December 16, 2025

Place: Mumbai

GAYATRI

Regd. Off: 5th Floor, A Block, TSR Towers, 6-3-1090, Rajbhavan Road, Somajiguda, Hyderabad, Telangana - 500082. Ph.No. 040-40024262. Email ID: [cs@gayatrihighways.com](mailto:cs@gayatrihighways.com); website: [www.gayatrihighways.com](http://www.gayatrihighways.com). CIN: L45100TG2006PLC052146

NOTICE OF POSTAL BALLOT

Notice is hereby given pursuant to Section 108, Section 110 and all other applicable provisions, if any, of the Companies Act, 2013 ("the Act"), read with Rule 20 and Rule 22 of the Companies (Management and Administration) Rules, 2014, read with MCA General Circular No. 09/2024 dated September 19, 2024 and SEBI Circular No. SEBI/HO/CFD/CFD-PoD-2/P/CIR/2024/133 dated October 3, 2024, read with Regulation 44 of the Securities and Exchange Board of India (Listing Obligations and Disclosure Requirements) Regulations, 2015 and Secretarial Standard on General Meetings (SS-2), including any statutory modification or re-enactment thereof for the time being in force and pursuant to other applicable laws and regulations, that the resolutions are proposed to be passed by the Members of the Company through Postal Ballot by way of voting only through electronic means ("remote e-voting") for seeking approval of Members of the Company for the following items:

S.No.	Particulars
1.	Approval of Material Related Party Transaction(s) between Gayatri Highways Limited and Gayatri Jhansi Roadways Limited, Subsidiary Company.
2.	Approval of Material Related Party Transaction(s) between Gayatri Highways Limited and Gayatri Lalitpur Roadways Limited, Subsidiary Company.
3.	Approval of Material Related Party Transaction(s) between Gayatri Highways Limited and HKR Roadways Limited, Associate Company.

These matters are detailed in the Notice of Postal Ballot dated **11<sup>th</sup> December, 2025**. On **Tuesday, the 16<sup>th</sup> December, 2025**, the Company has sent the Notice of Postal Ballot along with the Login ID and Password to the Members for e-voting who have registered their e-mail addresses with their Depository Participant(s) or with the Company.

The Board of Directors of the Company, at its meeting held on Thursday, the 11<sup>th</sup> December, 2025, appointed Mr. C.N. Kranthi Kumar, Company Secretary in Practice (Membership No. F9255, CP No. 13889, Peer Review Certificate No. 6218/2024) as the Scrutinizer for conducting the Postal Ballot process.

Members are requested to provide their assent or dissent through **remote e-voting only**. The Company has appointed **KFin Technologies Limited** for providing e-voting facility to enable the Members to cast their votes electronically. The detailed procedure for e-voting is provided in the Notice of Postal Ballot.

Members are requested to note that the **remote e-voting shall commence from 9:00 Hours (IST) on Friday, the 19<sup>th</sup> December, 2025 and end at 17:00 Hours (IST) on Sunday, the 18<sup>th</sup> January, 2026**. The e-voting module shall be disabled by KFin Technologies Limited for voting thereafter.

In accordance with the above-mentioned Circulars, **physical copies** of the Notice of Postal Ballot, Postal Ballot Form, and Pre-paid Business Reply Envelope **will not** be sent to the Members. Communication of assent or dissent of the Members shall take place **only through remote e-voting**.

The **voting rights** of Members shall be reckoned as on **Friday, the 12<sup>th</sup> December, 2025**, being the cut-off date. A person who becomes a Member after the cut-off date shall treat this notice for information purposes only.

A copy of the Postal Ballot Notice is available on the Company's website at [www.gayatrihighways.com](http://www.gayatrihighways.com), on the websites of the Stock Exchanges i.e., BSE Limited and National Stock Exchange of India Limited at [www.bseindia.com](http://www.bseindia.com) and [www.nseindia.com](http://www.nseindia.com), respectively, and on KFin's e-voting website at <https://evoting.kfintech.com>. Members who have not received the Postal Ballot Notice may download it from the above websites or write to the Company at [cs@gayatrihighways.com](mailto:cs@gayatrihighways.com).

Please note that voting after **17:00 Hours (IST) on Sunday, the 18<sup>th</sup> January, 2026** shall not be valid and will not be allowed.

Members holding shares in physical mode and who have not updated their email addresses with the Company are requested to update their email addresses by writing to [cs@gayatrihighways.com](mailto:cs@gayatrihighways.com) or [evoting@kfintech.com](mailto:evoting@kfintech.com) along with a signed request letter, self-attested PAN copy, and self-attested address proof (Driving License / Election ID / Passport / Aadhaar). Members holding shares in dematerialised mode are requested to register / update their email addresses with the Depository Participants with whom they are maintaining Demat Accounts. In case of any queries / difficulties in registering the e-mail address, Members may write to [cs@gayatrihighways.com](mailto:cs@gayatrihighways.com) or [evoting@kfintech.com](mailto:evoting@kfintech.com) (KFin Technologies Limited).

The resolution(s), if approved, shall be deemed to have been passed on the **last day of e-voting, i.e., Sunday, the 18<sup>th</sup> January, 2026**. The results of the e-voting will be declared on or before **Tuesday, the 20<sup>th</sup> January, 2026**, and will be displayed on the Company's website [www.gayatrihighways.com](http://www.gayatrihighways.com), and will be communicated to **BSE Limited and National Stock Exchange of India Limited**.

For any queries, Members may refer to the FAQs and e-voting User Manual available at the download section of <https://evoting.kfintech.com>, or contact Mr. **Ganesh Chandra Patro**, Assistant Vice President, KFin Technologies Limited, Selenium Tower B, Plot 31 & 32, Gachibowli, Hyderabad – 500032, at [einward.ris@kfintech.com](mailto:einward.ris@kfintech.com) or **1-800-309-4001** (toll-free).

By order of the Board

for Gayatri Highways Limited

P. Raj Kumar

Company Secretary and Compliance Officer

M.No.A23289

Place: Hyderabad

Date : 16<sup>th</sup> December, 2025

NOTICE AND ADVERTISEMENT OF EQUITY SHAREHOLDERS AND UNSECURED TRADE CREDITORS OF APPLICANT COMPANIES AND SECURED CREDITORS AND UNSECURED LOAN CREDITORS OF TRANSFEREE COMPANY

FORM NO. CAA-2

[PURSUANT TO SECTION 230(3) AND RULE 6 AND 7 OF COMPANIES (COMPROMISES, ARRANGEMENTS AND AMALGAMATIONS), RULES 2016] BEFORE THE NATIONAL COMPANY LAW TRIBUNAL BENCH AT BENGALURU

IN THE MATTER OF SECTIONS 230 TO 232 AND OTHER APPLICABLE PROVISIONS OF THE COMPANIES ACT, 2013 (THE "ACT") AND RULES FRAMED THEREUNDER AS IN FORCE FROM TIME TO TIME

AND

IN THE MATTER OF SCHEME OF ARRANGEMENT OF

OF

MERIDIAN MEDICAL RESEARCH & HOSPITAL LTD.

(APPLICANT COMPANY NO. 1/ TRANSFEROR COMPANY)

WITH

NARAYANA HRUDAYALAYA LIMITED

(APPLICANT COMPANY NO. 2/ TRANSFEREE COMPANY)

AND

THEIR RESPECTIVE SHAREHOLDERS AND CREDITORS

COMPANY APPLICATION (CAA) NO.44/BB/2025

MERIDIAN MEDICAL RESEARCH & HOSPITAL LTD.

CIN: U85110KA1995PLC207874

Registered Office: No.258/A, Bommasandra Industrial Estate, Anekal Taluk, Bangalore, Karnataka, India – 560099.

Represented by **Dr. Emmanuel Rupert, Authorised Signatory/Director**

PAN: AACC2M2779F

Applicant Company No. 1 / Transferor Company

NARAYANA HRUDAYALAYA LIMITED.

CIN: L85110KA2000PLC027497

Registered Office: No.258/A, Bommasandra Industrial Area, Anekal Taluk, Bangalore, Karnataka, India – 560099

Represented by **Mr. Sridhar S., Authorized Signatory/Company Secretary.**

PAN: AABCN1685J

Applicant Company No. 2 / Transferee Company

Applicant Company No. 1 & Applicant Company No. 2 together referred to as "Applicant Companies"

Notice is hereby given that by order dated December 2, 2025 the Hon'ble National Company Law Tribunal, Bengaluru Bench ("Hon'ble Tribunal") has directed the convening of meetings of the Equity Shareholders and Unsecured Trade Creditors of Applicant Companies and Secured Creditors and Unsecured Loan Creditors of Transferee Company (hereafter called as "Meetings") to be held for the purpose of considering, and if thought fit, approving with or without modification, the Scheme of Arrangement of Meridian Medical Research & Hospital Ltd. (Applicant Company No. 1/ Transferor Company) with Narayana Hrudayalaya Limited (Applicant Company No. 2/ Transferee Company) and their respective shareholders and creditors ("Scheme") as mentioned above.

In pursuance of the said order and as directed therein, notice is hereby given for Convening the meetings of Equity Shareholders and Creditors of Applicant Companies will be held as under:

Date of Meeting			January 19, 2026	
Sl.No	Name of the Company	Class of Meeting	Mode and Venue of Meeting	Time
1.	M/s. Meridian Medical Research & Hospital Ltd. Applicant Company No.1 / Transferor Company	Equity shareholders	Virtual through NSDL Platform	10.00 AM
2.	M/s. Meridian Medical Research & Hospital Ltd. Applicant Company No. 1 / Transferor Company	Unsecured Trade Creditors		11.00 AM
3.	M/s. Narayana Hrudayalaya Limited. Applicant Company No. 2 / Transferee Company	Equity shareholders		12.00 Noon
4.	M/s. Narayana Hrudayalaya Limited. Applicant Company No. 2 / Transferee Company	Secured Creditors		2.00 PM
5.	M/s. Narayana Hrudayalaya Limited. Applicant Company No. 2 / Transferee Company	Unsecured Loan Creditors		3.00 PM
6.	M/s. Narayana Hrudayalaya Limited. Applicant Company No. 2 / Transferee Company	Unsecured Trade Creditors		4.00 PM

This Scheme is pursuant to the provisions of Sections 230 to 232 and other applicable provisions of the Act with effect from the Appointed Date and various other matters consequential as set out in this Scheme.

In pursuance of the aforesaid Order and as directed therein, and in compliance with the applicable provisions of the Companies Act, 2013 ("Act") and the rules and circulars issued thereunder, as amended from time to time, and the SEBI (Listing Obligations and Disclosure Requirements) Regulations, 2015 ("SEBI LODR"), further notice is hereby given that the meetings of the Equity Shareholders and Unsecured Trade Creditors of Applicant Companies and Secured Creditors and Unsecured Loan Creditors of Transferee Company, will be held through video conferencing ("VC")/other audio visual means ("OAVM") on Monday, the 19 day of January 2026 at the time given above and at which time the said Equity Shareholders / Creditors are requested to attend.

The notice, together with the documents accompanying the same, of the Meetings has been sent to the Equity Shareholders of Applicant Companies whose names appear in the register of members/ list of beneficial owners maintained by the Depositories/ Applicant Companies as mentioned below and; Secured Creditors, Unsecured Loan Creditors and Unsecured Trade Creditors whose Name are appearing in the record of the companies as mentioned below:

(i) through electronic mode to the Equity Shareholders and Creditors whose e-mail IDs are registered with NSDL/ available with the Applicant Companies, and;

(ii) through registered post or courier to the Creditors whose e-mail IDs are not registered with NSDL/ Depositories / not available with the Applicant Companies.

Copies of the said scheme of Amalgamation, statement under Section 230 and Section 232 read with Section 102 and other applicable provisions of the Act, read with Rule 6 of the Companies (Compromises, Arrangements and Amalgamations) Rules 2016 ("CAARules") and accompanying documents are placed on the website of the Transferee Company and can be accessed at <https://www.narayanahealth.org/stakeholder-relations/scheme-of-amalgamation-2024> and from the websites of the Stock Exchanges, i.e., BSE Limited and National Stock Exchange of India Limited at [www.bseindia.com](http://www.bseindia.com) and [www.nseindia.com](http://www.nseindia.com) and on the website of NSDL at [www.evoting.nsdl.com/](http://www.evoting.nsdl.com/) being the agency appointed by the Applicant Companies to provide e-voting and other facilities for the meeting. If so desired, any person may obtain a physical copy of the Scheme, statement under Section 230 and Section 232 read with Section 102 and other applicable provisions of the Act and Rule 6 of the CAA Rules etc. free of charge. A written request in this regard, may be addressed to the Company Secretary of the Applicant Companies at [investorrelations@narayanahealth.org](mailto:investorrelations@narayanahealth.org).

Person entitled to attend and vote at the aforesaid meeting of Equity Shareholders and Creditors of Applicant Companies may vote through remote e-voting to cast their respective votes prior to the date of meeting or vote through e-voting at the meeting by following the instructions given in the notice. Since the meeting of the Equity Shareholders / Creditors of Applicant Companies are being held through video conferencing, physical attendance of the Equity Shareholders / Creditors has been dispensed. Accordingly, the facility of appointment of proxies by the Equity Shareholders / Creditors will not be available for the Virtual meetings. However, in the meetings of Equity Shareholders and Creditors, corporate members can appoint their representative by sending an authority letter along with a board resolution by email to the Scrutinizer at [sachinjhankal@gmail.com](mailto:sachinjhankal@gmail.com) with a copy marked to [evoting@nsdl.com](mailto:evoting@nsdl.com) and to the Applicant Companies at [investorrelations@narayanahealth.org](mailto:investorrelations@narayanahealth.org) 24 hours before the meeting. No attendance slip is required for the meeting.

The Hon'ble NCLT has appointed Shri Murali Ananthasivan, Advocate as the Chairperson and Shri Sachin Kumar Jhankal, as the Scrutinizer of the said meeting. The above-mentioned scheme of Amalgamation, if approved in the meeting, will be subject to the subsequent approval of the Hon'ble NCLT and such approvals, permissions and sanctions of regulatory or other authorities, as may be necessary.

The cut-off date for e-voting (including remote e-voting) and time period for the remote-voting of the aforesaid meeting is as under:

Companies	Cut-off date for e-voting	Remote e-voting start date and time	Remote e-voting end date and time
Equity Shareholder of Transferor Company	August 01, 2025	16 January 2026, 9:00 AM	18 January 2026, 5:00 PM
Unsecured Trade creditors of Transferor Company	July 31, 2025	16 January 2026, 9:00 AM	18 January 2026, 5:00 PM
Equity Shareholder of Transferee Company	January 12, 2026	16 January 2026, 9:00 AM	18 January 2026, 5:00 PM
Secured Creditors of Transferee Company	July 31, 2025	16 January 2026, 9:00 AM	18 January 2026, 5:00 PM
Unsecured Loan Creditors of Transferee Company	August 01, 2025	16 January 2026, 9:00 AM	18 January 2026, 5:00 PM
Unsecured Trade Creditors of Transferee Company	July 31, 2025	16 January 2026, 9:00 AM	18 January 2026, 5:00 PM

The remote e-voting will not be allowed beyond the aforesaid date and time and the remote e-voting module shall be forthwith disabled by NSDL upon expiry of aforesaid period.

Equity shareholders/ Creditors of Applicant Companies attending the meeting who have not cast vote(s) by remote e-voting will be able to vote electronically by following the "Instructions for attending the meeting through VC/OAVM and e-voting" whereas Equity Shareholders/ Creditors who have cast their vote(s) by remote e-voting may also attend the meeting but shall not be entitled to cast their vote(s) again at the meeting. An equity shareholder, whose name is recorded in the register of members or in the register of beneficial owners maintained by the Depository as on the cut-off date shall only be entitled to exercise his/her/its voting rights on the resolution proposed in the notice and attend the meeting of the equity shareholders. Voting rights of an equity shareholder/beneficial owner (in case of electronic shareholding) shall be in proportion to his/her/its shareholding in the paid-up equity share capital of the Applicant Companies as on the cut-off date mentioned above. Information and instructions, including manner of voting (both remote e-voting and e-voting at the meeting) by the equity shareholders holding shares in dematerialized mode, physical mode and for equity shareholders who have not registered their email addresses has been provided in the notice.

Equity shareholders holding shares in physical mode, who have not registered/updated their e-mail addresses with the Applicant Companies, are requested to register/update the same by writing to the Applicant Companies with details of folio number and attaching the self-attested copy of PAN card at [investorrelations@narayanahealth.org](mailto:investorrelations@narayanahealth.org).

Equity shareholders holding shares in dematerialized mode, who have not registered their e-mail addresses with their Depository Participant(s), are requested to register/update their e-mail addresses with the Depository Participant(s) with whom they maintain their demat account.

Equity shareholders/ Creditors of Applicant Companies seeking any information with regard to the Scheme, or the matter proposed to be considered at the aforesaid meeting, are requested to write to the Company at least seven (7) days before the date of the meeting through email on [investorrelations@narayanahealth.org](mailto:investorrelations@narayanahealth.org).

The result of e-voting (remote e-voting and e-voting at the Meeting) will be declared within 2 working days of the conclusion of the Meeting and the same, along with the consolidated Scrutiniser's Report, will be placed on the website of the Applicant Companies <https://www.narayanahealth.org/stakeholder-relations/scheme-of-amalgamation-2024> and on the website of NSDL <https://www.evoting.nsdl.com/>. The result will simultaneously be communicated to the stock exchanges.

Equity shareholders / Creditors of Applicant Companies are requested to note the following contact details for addressing e-voting related queries/grievances, if any to NSDL:

Email: [evoting@nsdl.com](mailto:evoting@nsdl.com), Website: <https://www.evoting.nsdl.com>, Call on: 022-4886 7000

For and on behalf of Meridian Medical Research & Hospital Ltd.  
Dr. Emmanuel Rupert, Authorised Signatory/Director

For and on behalf of Narayana Hrudayalaya Limited  
Sd/-  
Mr. Sridhar S., Authorized Signatory Company Secretary

Date: 17-12-2025

Place: Bengaluru





**ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ**  
 ಟಿ. ಚೌಡಯ್ಯ ರಸ್ತೆ, ಕುಮಾರಸ್ವಾರ್ಕ್ ಪಶ್ಚಿಮ, ಬೆಂಗಳೂರು-560 020  
 ಸಂ.: ಬೆಂಆಪ್ರಾ/ಸಂಯೋಗ/CLU-330/3460/2025-26ದಿನಾಂಕ: 16.12.2025


ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 14-A ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು ವ್ಯವಸಾಯ ವಲಯದಿಂದ ವಸತಿ ಉಪಯೋಗಕ್ಕಾಗಿ ಭೂಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಭೂಉಪಯೋಗ ಬದಲಾವಣೆಯ ಪ್ರಸ್ತಾವನೆಯ ವಿವರಗಳು ಈ ಕೆಳಕಂಡಂತೆ ಇರುತ್ತದೆ. ಸದರಿ ಭೂಉಪಯೋಗ ಬದಲಾವಣೆ ಪ್ರಸ್ತಾವನೆ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ನಗರ ಯೋಜಕ ಸದಸ್ಯರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.

ಕ್ರ. ಸಂ.	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮದ ವಿವರ	ಸರ್ವೆ ಸಂ.	ವಿಸ್ತೀರ್ಣ ಎ/ಗಂ	ಪರಿಷ್ಕೃತ ಮಾಹಿಯೋಜನೆ 2015ರ ಪ್ರಕಾರ ಭೂ ಉಪಯೋಗ	ಬದಲಾವಣೆ ಕೋರಿರುವ ಭೂ ಉಪಯೋಗ
1	ಶ್ರೀ ಎಂ.ಪರಿಕೇಶ್ ಸಿಂಗನಾಯಕನಹಳ್ಳಿ ಗ್ರಾಮ ಯಲಹಂ ಹೋಬಳಿ ಮತ್ತು ತಾಲ್ಲೂಕು ಬೆಂಗಳೂರು ನಗರ ಜಿಲ್ಲೆ	ಯಲಹಂ	ಯಲಹಂ	ಹೊನ್ನೇನ ಹಳ್ಳಿ	54/2	1ಎ-30ಗಂ	ವ್ಯವಸಾಯ	ವಸತಿ

**ಪರಾ:** ಅರ್ಜಿದಾರರು ಪ್ರತಿಷ್ಠೆ ಜಮೀನಿನ ಪರಿಸರದಲ್ಲಿ ವಸತಿ ಬೆಳವಣಿಗೆಗೆ ಅತಿ ಹೆಚ್ಚು ಬೇಡಿಕೆ ಇದ್ದು, ಸದರಿ ಪ್ರದೇಶವನ್ನು ವಸತಿ ಉಪಯೋಗಕ್ಕೆ ಭೂಉಪಯೋಗ ಬದಲಾವಣೆಗೊಂಡ ನಂತರ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಯೋಜನಾಬದ್ಧ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸಿದಂತಾಗುತ್ತದೆ. ಸದರಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅಂಶ ಅಡಗಿದೆ ಎಂದು ತಿಳಿಸುತ್ತಾ, ಸದರಿ ಪ್ರದೇಶವನ್ನು “ವ್ಯವಸಾಯ ವಲಯ” ದಿಂದ “ವಸತಿ” ಉಪಯೋಗಕ್ಕೆ ಭೂಉಪಯೋಗ ಬದಲಾವಣೆ ಮಾಡಲು ಕೋರಿರುತ್ತಾರೆ.

**ಸಹಿ/- ನಗರ ಯೋಜಕ ಸದಸ್ಯರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.**



**ಭಾರತ ಸರ್ಕಾರ, ಬಾಹ್ಯಾಕಾಶ ಇಲಾಖೆ**  
 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)  
 ದ್ರವ ಚಾಲನಾ ದ್ರವಸ್ಥಾ ಕೇಂದ್ರ (LPSC), ನಿರ್ಮಾಣ ಮತ್ತು ನಿರ್ವಹಣೆ ವಿಭಾಗ,  
 ಎಲ್‌ಪಿಎಸ್‌ಸಿ ಕ್ಯಾಂಪಸ್, 80 ಅಡಿ ರಸ್ತೆ, ಚೌಕ ಎಎಲ್ 2ನೇ ಹಂತ, ಬೆಂಗಳೂರು,  
 ದೂ.ಸಂ: 080-25037203/080-25037214ದಿನಾಂಕ: 16.12.2025

ಇ-ಟೆಂಡರ್ ಪ್ರಕಟಣೆ

ಭಾರತದ ರಾಷ್ಟ್ರಪತಿಯವರ ಪರವಾಗಿ ಈ ಕೆಳಕಂಡ ಕಾಮಗಾರಿಗಳಿಗೆ ಏಟಂ ದರದ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಕ್ರ. ಸಂ.	ಕೆಲಸದ ಹೆಸರು ಮತ್ತು ಏರ್ಷನ ಸಂ. & ದಿನಾಂಕ	ಅಂದಾಜು ಮೊತ್ತ	ಇಎಂಡಿ	ಪೂರ್ಣಗೊಳಿಸುವ ಅವಧಿ
1	ತುಮಕೂರಿನ ಎಲ್‌ಪಿಎಸ್‌ಸಿ(ಬಿ) ಕ್ಯಾಂಪಸ್‌ನಲ್ಲಿ ಡಿಜೆ ಸಿಸ್ಟಮ್ ಇರುವ ಪ್ರದೇಶದಲ್ಲಿ ಸ್ಥಳದ ಅಭಿವೃದ್ಧಿ ಕಾಮಗಾರಿಗಳು. ಎನ್‌ಐಟಿ ಸಂ.: ಎಲ್‌ಪಿಎಸ್‌ಸಿ(ಬಿ)/ಸಿಎಂಡಿ/02/2035/ಸಿ/ಎಂಎಂ/029/2025-26 ದಿನಾಂಕ: 16.12.2025	₹ 14.77 ಲಕ್ಷಗಳು	₹ 29,540/-	45 ದಿನಗಳು
2	ಬೆಂಗಳೂರಿನ ಎಲ್‌ಪಿಎಸ್‌ಸಿ(ಬಿ) ಕ್ಯಾಂಪಸ್‌ನಲ್ಲಿರುವ ಪಿಎಂಎಸ್‌ಸಿ ಪ್ರಜೆಕ್ಟ್ ಟೆಸ್ಟ್ ಫೇಸಿಲಿಟಿಯಲ್ಲಿ 5ಟಿ ಇಟಿಟಿ ಕ್ರೇನಿನ ವಿನ್ಯಾಸ, ಸರಬರಾಜು, ಸ್ಥಾಪನೆ, ಪರೀಕ್ಷೆ ಮತ್ತು ಚಾಲನೆ. ಎನ್‌ಐಟಿ ಸಂ.: ಎಲ್‌ಪಿಎಸ್‌ಸಿ(ಬಿ)/ಸಿಎಂಡಿ/02/2036/ಎಂಇಸಿಹೆಡ್/ಎಂಎಂ/030/2025-26 ದಿನಾಂಕ: 16.12.2025	₹ 22.53 ಲಕ್ಷಗಳು	₹ 45,060/-	04 ತಿಂಗಳು

**ಮಾರಾಟದ ಅವಧಿ: 16.12.2025 ರಿಂದ 24.12.2025 ರವರೆಗೆ**

ಆಸಕ್ತಿಯುಳ್ಳ ಟೆಂಡರ್‌ದಾರರು ದಯವಿಟ್ಟು [www.tenderwizard.com/ISRO](http://www.tenderwizard.com/ISRO) ಪರಿಶೀಲಿಸಿ. ಅಲ್ಲದೇ ಅರ್ಹತಾ ಆಗತ್ಯತೆ ಮತ್ತು ಇತರೆ ವಿವರಗಳಿಗಾಗಿ ವಿವರವಾದ ಟೆಂಡರ್ ಆಹ್ವಾನ ಪ್ರಕಟಣೆಯನ್ನು (ಎನ್‌ಐಟಿ) ವೆಬ್‌ಸೈಟ್ [www.isro.gov.in](http://www.isro.gov.in), [www.lpsc.gov.in](http://www.lpsc.gov.in) ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

**ಸಹಿ/- ಮುಖ್ಯಸ್ಥರು ಸಿಎಂಡಿ, ಎಲ್‌ಪಿಎಸ್‌ಸಿ(ಬಿ)**

ಕರ್ನಾಟಕ ಸರ್ಕಾರ - ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಾಗರ ಈಳಿ ರಸ್ತೆ, ಸಾಗರ-577401

ಸಂಖ್ಯೆ: ಕೃಮಾಣ/ಕೃಉಮಾಸ(ಸಾ)/ಅಭಿವೃದ್ಧಿ/642/2025-26 ದಿ:12-12-2025

ಸಂಕ್ಷಿಪ್ತ ಟೆಂಡರ್ ಪ್ರಕಟಣೆ

ಲೋಕೋಪಯೋಗಿ ಇಲಾಖೆ ನೋಂದಾಯಿತ ಹಾಗೂ KW-2 ರಂತೆ ಅರ್ಹ ಸಿಎಲ್ ಗುತ್ತಿಗೆದಾರರಿಂದ ಇ-ಪ್ರೊಕ್ಯೂರಮೆಂಟ್ ಪೋರ್ಟಲ್ (<https://kppp.karnataka.gov.in>) ಮೂಲಕ ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ 2025-26 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 02 ಸಂಖ್ಯೆ ಬೋರ್‌ವೆಲ್‌ನಿಂದ OHT ಗೆ ಹಾಗೂ OHT ನಿಂದ ಪ್ರಾಂಗಣದ ಎಲ್ಲಾ ಭಾಗಗಳಿಗೆ ನೀರು ಸರಬರಾಜಿಗಾಗಿ ಪೈಪ್‌ಲೈನ್ ನಿರ್ಮಿಸುವ ಕಾಮಗಾರಿಯ ಟೆಂಡರ್ ಆಹ್ವಾನಿಸಲಾಗಿದೆ. (I.No-766, KW-2) ಟೆಂಡರಿಂಗಿಟ್ಟ ಮೊತ್ತ ರೂ.25,30,883/-, ಇಎಂಡಿ ಮೊತ್ತ ರೂ.50,700/-, ಟೆಂಡರ್ ಕಡಾವಳಿಲಾಂಚಿಗಳನ್ನು ಡೌನ್‌ಲೋಡ್ ಮಾಡಲು ಮತ್ತು ಸಲ್ಲಿಸಲು ದಿ:18-12-2025 ರಿಂದ ದಿ:02-01-2026 ಕಾಲಾವಧಿ: 03-ತಿಂಗಳು (ಮಗಳಾಲ ಹೊರತುಪಡಿಸಿ), ಹೆಚ್ಚಿನ ವಿವರಗಳಿಗೆ ಸದರಿ ಕಛೇರಿಯಿಂದ (ದೂರವಾರ್ತೆ ಸಂಖ್ಯೆ: 08183-295057&200170) ಮಾಹಿತಿ ಪಡೆಯಬಹುದು.

**ಸಹಿ/- ಕಾರ್ಯದರ್ಶಿ** **ಸಹಿ/- ಆಡಳಿತಾಧಿಕಾರಿ**  
 ಕೃ.ಉ.ಮಾ.ಸ., ಸಾಗರ. ಕೃ.ಉ.ಮಾ.ಸ., ಸಾಗರ.

ವಾ.ಸಾ.ಸಂ.ಇ.ಕೆ/ಎಸ್‌ಎಂಎಂ/ಟಿ/83/12/1399



**ಬೆಂಗಳೂರು ವಿಮುತ್ ಸರಬರಾಜು ಕಂಪನಿ ನಿಯಮಿತ**  
 (ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ)  
 (CIN-U04010KA2002SGC030438)

ಟೆಂಡರ್ ಆಹ್ವಾನ ಪ್ರಕಟಣೆ (ಎನ್‌ಐಟಿ)

(ಕೆಪಿಪಿ ಪೋರ್ಟಲ್ ಮೂಲಕ)

ಬೆದಿಕಂ ರವರು ಬೆಂಗ್ಲೂರ್ ವಲಯ ಮತ್ತು ಚಿತ್ರದುರ್ಗ ಗ್ರಾಫ್ಟೆ ವಲಯದ ಕೆಳಕಂಡ ಉಪವಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪ / ಮಿಲಿಟರಿಂಗ್ ಜೊತೆಗೆ ಟ್ರಿಮ್‌ನಾ ಸ್ಟೀಕ್ ಒದಗಿಸಲು ಆಗತ್ಯವಾದ ವಿಮುತ್ ಮೂಲಸೌಕರ್ಯವನ್ನು ರಚಿಸಲು ಏಟಂವಾರು ದರ ಸ್ಥಿರ ಒಪ್ಪಂದದಲ್ಲಿ ಕೇಳಿಕೆಯನ್ನು ಕೋಟಿಂಗ್ ಅಡಿಯಲ್ಲಿ (ಎಸಿಎಸ್‌ಆರ್ ಲ್ಯಾಬ್‌ಗಳು) ಕಂಪೆಕ್ಟರ್ ಅನ್ನು ಬೆದಿಕಂನಿಂದ ಪೂರೈಸಲಾಗುವುದು) ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಕ್ರ. ಸಂ.	ಉಪ ವಿಭಾಗದ ಹೆಸರು	ಟೆಂಡರ್ ವಿವರಣೆ ಸಂಖ್ಯೆ
1	ಮಾಲೂರು	BESCOM/2025-26/EL/WORK_INDENT733
2	ಬಂಗಾರಪೇಟೆ	BESCOM/2025-26/EL/WORK_INDENT734
3	ನೇಲಮಂಗಲ	BESCOM/2025-26/EL/WORK_INDENT735
4	ದಾಬ್‌ಪೇಟೆ	BESCOM/2025-26/EL/WORK_INDENT736
5	ತಿಪಟೂರು	BESCOM/2025-26/EL/WORK_INDENT737
6	ನಿಜ್ಜೂರು	BESCOM/2025-26/EL/WORK_INDENT738

**ಟೆಂಡರ್ ವೇಳಾಪಟ್ಟಿ:** ಬಿಡ್ ದೃಢೀಕರಣಕ್ಕೆ ಲಭ್ಯತೆ: 22.12.2025 @ 11:00 ಗಂಟೆಯ ನಂತರ. ಸ್ವೀಕರಣಗಳಿಗಾಗಿ ಕೊನೆಯ ದಿನಾಂಕ: 03.01.2026 @ 11:00 ಗಂಟೆಗಳು. **ವಿವರಣೆ:** 05.01.2026 @ 11:30 ಗಂಟೆಗಳು. ಸ್ಥಳ: ಸಭಾ ಕೊಠಡಿ, 3ನೇ ಮಹಡಿ, ಬೆಳಕು ಭವನ, ಬೆದಿಕಂ ಕಾರ್ಪೊರೇಟ್ ಕಛೇರಿ, ಕೆ.ಆರ್. ವೃತ್ತ, ಬೆಂಗಳೂರು-01. ಬಿಡ್ ಸಲ್ಲಿಸಲು ಕೊನೆಯ ದಿನಾಂಕ: 23.01.2026 @ 15:00 ಗಂಟೆಗಳು. **ತಾಂತ್ರಿಕ ಮಾಹಿತಿ:** ತೆರೆಯುವುದು: 27.01.2026 @ 15:30 ಗಂಟೆಗಳು. ಕರ್ನಾಟಕ ಪಬ್ಲಿಕ್ ಪ್ರೊಕ್ಯೂರಮೆಂಟ್ ಮೋರ್ಟಾಲ್ (ಕೆಪಿಪಿಎ) ವೆಬ್‌ಸೈಟ್ <https://kppp.karnataka.gov.in> ಮೂಲಕ ಬಿಡ್ ದೃಢೀಕರಣಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ಆಗತ್ಯ ನೆರವನ್ನು ಪಡೆದುಕೊಳ್ಳಬಹುದು. **ಕೆಪಿಪಿ ಪೋರ್ಟಲ್ ಸಹಾಯವಾಣಿ:** ದೂರವಾಣಿ ಸಂಖ್ಯೆ: +91-8046010000, +91-8068948777. ಇಮೇಲ್: [support@eprochelpdesk.com](mailto:support@eprochelpdesk.com)ಗೆ ಸಂಪರ್ಕಿಸಲು ಕೋರಲಾಗಿದೆ. ಆಸಕ್ತಿ ಬಿಡ್‌ದಾರರು ಕರ್ನಾಟಕ ಪಬ್ಲಿಕ್ ಪ್ರೊಕ್ಯೂರಮೆಂಟ್ ಮೋರ್ಟಾಲ್‌ನಲ್ಲಿ (ಕೆಪಿಪಿಎ) ನೋಂದಾಯಿಸಿಕೊಳ್ಳತಕ್ಕದ್ದು. ಬಿಡ್‌ದಾರರು ಕೆಲಸದ ಅವಧಿಯಲ್ಲಿ ಕೆಪಿಪಿ ಮೂಲಕ ಸಹಾಯ ಪಡೆದುಕೊಳ್ಳಬಹುದು.

**ಸಹಿ/-**  
 ವಿಮುತ್ ಸಂಯುಕ್ತ ಒಟೋಗಳ ಕಛೇರಿ : 1912 ಮುಖ್ಯ ಪ್ರಧಾನ ವ್ಯವಸ್ಥಾಪಕರು, ವಿಮುತ್, "ಬೆದಿಕಂ ವಿಮುತ್" Mobile APP ಡೌನ್‌ಲೋಡ್ ಮಾಡಿಕೊಳ್ಳಿ  
 ಯೋಜನೆ, ಬೆದಿಕಂ



**ಚಿತ್ರಪ್ರಭ**  
 ಭಾರತಿ ಸಿನಿಮಾ ಸ್ಟುಡಿಯೋಸ್  
 ಕನ್ನಡಪ್ರಭ

**ಚಿತ್ರಪ್ರಭ**

ಚಿತ್ರಪ್ರಭ



**HEALTH & FAMILY WELFARE DEPARTMENT**  
 Engineering Wing, Office of the, Executive Engineer,  
 H & F W D Engg., Division, Fort Road, Dharwad - 580 008.  
 Phone : 0836 - 2955800, E-mail : [eehfwednwdw1@gmail.com](mailto:eehfwednwdw1@gmail.com)

No: EE/H&FW Engg./Div/Dwd/Tender/Notification-Kwr & BGK /1317 /2025-26Date: 16.12.2025

**SHORT TERM TENDER NOTIFICATION**

The Executive Engineer, H&FWD, Engg., Division, Dharwad invites tender from contractors registered in KPWD in double cover system as per KTPP Act 1999 & Rules 2000 through KPP Portal for the following works.

Sl. No	Name of Work	Est. amount (Rs. in lakhs)	EMD amount (Rs. in lakhs)	Class of contractor	Period of completion (including monsoon)	Category of contracto	Remarks
<b>Deposit Works</b>							
1	Providing additional oxygen pipe line in 450 bedded Hospital at KRIMS at Karwar in UK District	35.62	0.71	Class III & above	6 Months	General	Call-1
2	Repairs and Renovation to District Training Centre (DTC) at Karwar of U.K. District	30.76	0.62	Class III & above	6 Months	General	Call-1
<b>Replacement works</b>							
3	Construction of Ayushmani Arogya Mandira at Hire-Otageri in Hungund Tq., Bagalkote District.	54.64	1.10	Class III & above	6 Months	General	Call-3
4	Construction of Ayushmani Arogya Mandira at Chikkadapur in Hungund Tq., Bagalkote District.	54.64	1.10	Class III & above	6 Months	General	Call-3

**Calendar events:**  
 Last date for receipt of tender : **22-12-2025 up to 16.00 hrs**  
 Date of opening of technical bid : **23-12-2025 up to 16.30 hrs**  
 The tender details can be downloaded from the KPP platform ([www.kppp.karnataka.gov.in](http://www.kppp.karnataka.gov.in))  
 Tenders shall be submitted electronically, EMD, Tender Processing Fee shall also be paid electronically. Interested contractors shall register on the KPP platform to participate in this tender.  
**NOTE:-** (1) All the rights are reserved by the under signed for postponement or cancellation of entire Tender process, rejection of bids/individual bid etc., without assigning any reason. (2) Henceforth, any changes in the schedule will not be published through newspapers and further changes in respect of this tender notification will be uploaded on KPP portal only.

**Sd/- Executive Engineer, H&FWD Engg. Division, Dharwad.**

DIPRI/Dharwad/991/Manipal/2025-26

**CAUTION** - Readers are advised to make appropriate enquiries while responding to advertisements in these columns. Kannada Prabha Publications Ltd., does not vouch for any claims made by the advertisers. The Printer, Publisher, Editor and Owner of Kannada Prabha Publications Ltd., shall not be held responsible/liable for any consequences, in case such claims are found to be false.

**ಕನ್ನಡಪ್ರಭ**



**ಕೆ.ಎಂ.ಎಚ್ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ**  
 ಕಹಾಮ ಸಂಕೀರ್ಣ, ಡಾ. ಎಂ.ಹೆಚ್. ಮರಿಗೌಡ ರಸ್ತೆ ಬೆಂಗಳೂರು-560 029  
 ಫೋನ್ 25536625, 25536789

IFT No. ಕಹಾಮ/ಅಭಿ/ಗೂಡಲ್ - ಹೆಚ್‌ಟಿ ವಿಮುತ್/2025-26ದಿನಾಂಕ: 17.12.2025

**ಕೆ.ಪಿ.ಪಿ ಪೋರ್ಟಲ್ ಅಡಿಯಲ್ಲಿ ಟೆಂಡರ್ ಪ್ರಕಟಣೆ**

ಕರ್ನಾಟಕ ಹಾಲು ಮಹಾಮಂಡಳವು ಈ ಕೆಳಗಿನ ಕೋಷ್ಟಕದಲ್ಲಿ ನೀಡಿರುವ ಕೆಲಸಕ್ಕಾಗಿ ಕೆ.ಪಿ.ಪಿ ಪೋರ್ಟಲ್ ಮುಖೇನ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತರು ವೆಬ್‌ಸೈಟ್ <https://www.kppp.karnataka.gov.in> ಮೂಲಕ ಟೆಂಡರ್‌ನ್ನು ಸಲ್ಲಿಸಬಹುದಾಗಿದೆ. [Helpdesk No-080 23010900/23010901 E-mail :[hhhelpdesk.blr@intarvo.com](mailto:hhhelpdesk.blr@intarvo.com)]

ಕ್ರ. ಸಂ.	ಕೆಲಸದ ಹೆಸರು	ಸಂಖ್ಯೆ	ಇ.ಎಂ.ಡಿ ರೂ. ಗಳಲ್ಲಿ	ಮುಕ್ತಾಯದ ಅವಧಿ
1	ಕಲ್ಬುರ್ಗಿ ನಂದಿನಿ ವರಾರಾಜ ಮಳಿಗೆಯಲ್ಲಿ ಹೊಸದಾದ 200 ಕೆ.ಪಿ.ಎ ಸಬ್‌ಸ್ಟೇಷನ್ ಹಾಗೂ 160 ಕೆ.ಪಿ.ಎ ಡಿ.ಜಿ ಸ್ಟಾ ಸಂಬಂಧಿಸಿದ ಕೆಲಸಗಳು	1 ಜಾಬ್	1.74 ಲಕ್ಷಗಳು	04 ತಿಂಗಳುಗಳು

1. ಟೆಂಡರ್ ಷೆಡ್ಯೂಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ದಿನಾಂಕ: 17.12.2025 ರಿಂದ 31.12.2025 ರ ಸಾಯಂಕಾಲ 4:00 ಗಂಟೆಯವರೆಗೆ.

2. ಟೆಂಡರುಗಳನ್ನು ಸಲ್ಲಿಸಲು ಕೊನೆಯ ದಿನಾಂಕ 31.12.2025 ರ ಸಾಯಂಕಾಲ 4:00 ಗಂಟೆಯವರೆಗೆ.

3. ಟೆಂಡರುಗಳನ್ನು (Cover 1) ತೆರೆಯುವ ದಿನಾಂಕ 02.01.2026 ರಂದು ಬೆಳಿಗ್ಗೆ 11:30 ಗಂಟೆಯವರೆಗೆ

ಇನ್ನಿತರೆ ನಿಬಂಧನೆಗಳು, ಷರತ್ತುಗಳು ಹಾಗೂ ಟೆಂಡರ್‌ನ ತಿದ್ದುಪಡಿ/ ಬದಲಾವಣೆಗಳನ್ನು KPPP ವೆಬ್‌ಸೈಟ್ <https://www.kppp.karnataka.gov.in> ನಲ್ಲಿ ಪಡೆಯಬಹುದಾಗಿದೆ.

**ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಪರವಾಗಿ ಸಹಿ/- ನಿರ್ದೇಶಕರು (ಅಭಿಯಂತರ-2)**



**ಗ್ರೇಟರ್ ಬೆಂಗಳೂರು ಪ್ರಾಧಿಕಾರ**  
 ಕಾರ್ಯಪಾಲಕ ಅಭಿಯಂತರರುರವರ ಕಛೇರಿ, ವಿಭಾಗ-1  
 ಯೋಜನೆ ಅನುಷ್ಠಾನ ಘಟಕ, 9ನೇ ಮಹಡಿ, ಶಾಂತಿಗಂ ಕಾಂಪ್ಲೆಕ್ಸ್,  
 4ನೇ ಬ್ಲಾಕ್, ಜಯನಗರ, ಬೆಂಗಳೂರು-560011

ಸಂ.: ಕಾಪಾಅ-1/ಜಿಬಿಎಂ/ಯೋಆರ್/ಟೆಂಡರ್/02/2025-26ದಿನಾಂಕ: 16.12.2025

**ಅಲ್ಪಾವಧಿ ಟೆಂಡರ್ ಪ್ರಕಟಣೆ**

(ದ್ವಿ ಲಕೋಟೆ ಪದ್ಧತಿ) (ಕೆಪಿಪಿ ಪೋರ್ಟಲ್ ಮೂಲಕ ಮಾತ್ರ)

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎಂ) ಕಾರ್ಯಪಾಲಕ ಅಭಿಯಂತರರು-1, ಯೋಜನೆ ಅನುಷ್ಠಾನ ಘಟಕ ಇವರು, ಈ ಕೆಳಗಿನ ಕಾಮಗಾರಿಗಳಿಗೆ ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ (ಪಿಎಂಸಿ) ಸೇರಿದಂತೆ ಯೋಜನೆ ನಿರ್ವಹಣೆ ಸಲಹಾ ಸೇವೆಗಳಿಗೆ ಇದೇ ರೀತಿಯ ಕೆಲಸವನ್ನು ಮಾಡಿದ ಆಸಕ್ತ ವ್ಯಕ್ತಿಗಳು / ಸಂಸ್ಥೆಗಳಿಂದ ಪ್ರಸ್ತಾವನೆಯನ್ನು ಆಹ್ವಾನಿಸಿದ್ದಾರೆ.

ಕ್ರ. ಸಂ.	ಕಾಮಗಾರಿಯ ಹೆಸರು
1	1 "ಪ್ಯಾಕೇಜ್-1 ರಾಜರಾಜೇಶ್ವರಿನಗರ ವಲಯದಲ್ಲಿ ಬಾಹ್ಯವಾಗಿ ಅನುದಾನಿತ ಯೋಜನೆಗಳಿಗೆ (ವಿಶ್ವವ್ಯಾಪಕ) ಮೂಲಕ ಕರ್ನಾಟಕ ಜಲ ಭದ್ರತೆ ಮತ್ತು ಸ್ವೀಕೃತವಿತ್ತ ಕಾರ್ಯಕ್ರಮ (KWSRP) ಅಡಿಯಲ್ಲಿ ಆರ್‌ಸಿಒ ತಡೆಗೋಡೆಗಳು, ನೀರು ಧಾರೆಗಳ ರಚನೆಗಳು, ಪ್ರಕೃತಿ ಆಧಾರಿತ ಪರಿಹಾರ ರಚನೆಗಳು / ಸೇತುವೆಗಳು ಮತ್ತು ಕಲ್ಚರ್‌ಗಳನ್ನು ಒಳಗೊಂಡಂತೆ ಎಸ್‌ಡಬ್ಲ್ಯೂ.ಡಿ.ಗೆ ಪ್ರವಾಹ ರಕ್ಷಣಾ ರಚನೆಗಳ ನಿರ್ಮಾಣ ಕಾಮಗಾರಿಗಳು". ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ ಸೇರಿದಂತೆ ಪಿಎಂಸಿ ಸೇವೆಗಳನ್ನು ಒದಗಿಸುವುದು. ಟೆಂಡರಿಂಗಿಟ್ಟ ಮೊತ್ತ (ಕಾಮಗಾರಿಗಳು) ರೂ. ಲಕ್ಷಗಳಲ್ಲಿ: 18,027.19, ಇಎಂಡಿ ಮೊತ್ತ ರೂ.ಗಳಲ್ಲಿ: 2,70,500.00.
2	2 "ಪ್ಯಾಕೇಜ್-2 ರಾಜರಾಜೇಶ್ವರಿನಗರ ವಲಯದಲ್ಲಿ ಬಾಹ್ಯವಾಗಿ ಅನುದಾನಿತ ಯೋಜನೆಗಳಿಗೆ (ವಿಶ್ವವ್ಯಾಪಕ) ಮೂಲಕ ಕರ್ನಾಟಕ ಜಲ ಭದ್ರತೆ ಮತ್ತು ಸ್ವೀಕೃತವಿತ್ತ ಕಾರ್ಯಕ್ರಮ (KWSRP) ಅಡಿಯಲ್ಲಿ ಆರ್‌ಸಿಒ ತಡೆಗೋಡೆಗಳು, ನೀರು ಧಾರೆಗಳ ರಚನೆಗಳು, ಪ್ರಕೃತಿ ಆಧಾರಿತ ಪರಿಹಾರ ರಚನೆಗಳು / ಸೇತುವೆಗಳು ಮತ್ತು ಕಲ್ಚರ್‌ಗಳನ್ನು ಒಳಗೊಂಡಂತೆ ಎಸ್‌ಡಬ್ಲ್ಯೂ.ಡಿ.ಗೆ ಪ್ರವಾಹ ರಕ್ಷಣಾ ರಚನೆಗಳ ನಿರ್ಮಾಣ ಕಾಮಗಾರಿಗಳು". ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ ಸೇರಿದಂತೆ ಪಿಎಂಸಿ ಸೇವೆಗಳನ್ನು ಒದಗಿಸುವುದು. ಟೆಂಡರಿಂಗಿಟ್ಟ ಮೊತ್ತ (ಕಾಮಗಾರಿಗಳು) ರೂ. ಲಕ್ಷಗಳಲ್ಲಿ: 18,532.29, ಇಎಂಡಿ ಮೊತ್ತ ರೂ.ಗಳಲ್ಲಿ: 2,78,000.00.

**ವೇಳಾಪಟ್ಟಿ:** (1) ಟೆಂಡರ್ ದೃಢೀಕರಣಗಳನ್ನು ಇ-ಪೋರ್ಟಲ್ ಮೂಲಕ 17.12.2025 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. (2) ಪೂರ್ವಭಾವಿ ಸಭೆ: 22.12.2025ರ ಸಂಜೆ 4:00 ಗಂಟೆಗೆ ಮುಖ್ಯ ಅಭಿಯಂತರರ ಕಛೇರಿ, ವಿಭಾಗ-1, ಯೋಜನೆ ಅನುಷ್ಠಾನ ಘಟಕ, 9ನೇ ಮಹಡಿ, ಶಾಂತಿಗಂ ಕಾಂಪ್ಲೆಕ್ಸ್, 4ನೇ ಬ್ಲಾಕ್, ಜಯನಗರ, ಬೆಂಗಳೂರು-560011ರಲ್ಲಿ ನಡೆಯಲಿದೆ. (3) ಟೆಂಡರ್ ಸ್ವೀಕರಿಸಲು ಕೊನೆಯ ದಿನಾಂಕ ಮತ್ತು ಸಮಯ: 30.12.2025ರ ಸಂಜೆ 4:00 ಗಂಟೆವರೆಗೆ. (4) ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 31.12.2025ರ ಸಂಜೆ 4:30 ಗಂಟೆಗೆ. ಹೆಚ್ಚಿನ ಮಾಹಿತಿಯನ್ನು ಮೇಲಿನ ಕಛೇರಿಯಿಂದ ಕೆಲಸದ ವೆಳೆಯಲ್ಲಿ ಅಥವಾ ವೆಬ್‌ಸೈಟ್ <https://kppp.karnataka.gov.in> ನಿಂದ ಪಡೆದುಕೊಳ್ಳಬಹುದು.

**ಸಹಿ/-, ಕಾರ್ಯಪಾಲಕ ಅಭಿಯಂತರರು, ವಿಭಾಗ-1, ಯೋಜನೆ ಅನುಷ್ಠಾನ ಘಟಕ, ಜಿಬಿಎಂ**



**ಬ್ರಾನ್‌ಪೋರ ಕಂಪನಿಯ ಅರ್ಜಿದಾರರ ಕಂಪನಿಗಳು ಮತ್ತು ಸೆಕ್ಯೂರ್ಡ್ ಕ್ರೆಡಿಟರ್‌ಗಳು ಮತ್ತು ಭದ್ರತೆಗೊಳಿಸಿದ ಸಾಲ ಕ್ರೆಡಿಟರ್‌ಗಳ ಈಗಟ್ಟು**  
 ಜೇರುದಾರರು ಮತ್ತು ಭದ್ರತೆಗೊಳಿಸಿದ ವ್ಯಾಪಾರ ಕ್ರೆಡಿಟರ್‌ದಾರರ ಸೂಚನೆ ಮತ್ತು ಚಾಲನಾಕಾರ  
 ಕಾಮರ್ ಸಂಖ್ಯೆ, CAA-2  
 (ಕಂಪನಿಗಳ ಸೆಕ್ಷನ್ 230(3) ಮತ್ತು ನಿಯಮ 6 ಮತ್ತು 7 ರ ಪ್ರಕಾರ  
 (ಹೊಂದಾಣಿಕೆಗಳು, ವ್ಯವಸ್ಥೆಗಳು ಮತ್ತು ಸಂಯೋಜನೆಗಳು), ನಿಯಮಗಳು 2016)  
 ಬೆಂಗಳೂರಿನಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಒಳಗಡೆ ಮುಂದೆ  
 ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 230 ರಿಂದ 232 ರವರೆಗಿನ ಮತ್ತು ಇತರ ಅನ್ವಯವಾಗುವ ನಿಬಂಧನೆಗಳ ವಿಷಯದಲ್ಲಿ ("ಆಕ್ಟ್") ಮತ್ತು ಕಾಲಕಾಲಕ್ಕೆ ಚಾರಿಯಲ್ಲಿರುವ ನಿಯಮಗಳಲ್ಲಿ  
 ಮತ್ತು  
 ಮೆರಿಡಿಯನ್ ಮೆಡಿಕ್‌ಲ್ ರಿಸರ್ಚ್ ಹ್ಯಾಂಡಲ್ ಲಿಮಿಟೆಡ್‌ನ ವ್ಯವಸ್ಥೆಯೊಳಗಿನ ವಿಷಯದಲ್ಲಿ  
 (ಅರ್ಜಿದಾರ ಕಂಪನಿ ಸಂಖ್ಯೆ, 1/ ವರ್ಗಾವಣೆ ಕಂಪನಿ)  
 ನಾರಾಯಣ ಹೃದಯಾಲಯ ಲಿಮಿಟೆಡ್ ನೋಂದಿಗೆ  
 (ಅರ್ಜಿದಾರ ಕಂಪನಿ ಸಂಖ್ಯೆ, 2/ ವರ್ಗಾವಣೆ ಪಡೆದ ಕಂಪನಿ)  
 ಮತ್ತು  
 ಆಯಾ ಜೇರುದಾರರು ಮತ್ತು ಸಾಲಗಾರರು  
 ಕಂಪನಿ ಅರ್ಜಿ (CAA) ಸಂಖ್ಯೆ, 44/ BB /2025

ಮೆರಿಡಿಯನ್ ಮೆಡಿಕ್‌ಲ್ ರಿಸರ್ಚ್ ಮತ್ತು ಹ್ಯಾಂಡಲ್ ಲಿಮಿಟೆಡ್.

CIN: U85110KA1995PLC027874 ಒ ನೋಂದಾಯಿತ ಕಚೇರಿ: ಸಂಖ್ಯೆ.258/ಎ, ಬೊಮ್ಮ ಸಂಸ್ಥೆ ಕೈಗಾರಿಕಾ ಎಸ್ಟೇಟ್, ಅನೇಕಲ್ ತಾಲ್ಲೂಕು, ಬೆಂಗಳೂರು, ಕರ್ನಾಟಕ, ಭಾರತ -560099.  
 ಡಾ. ಎಮ್‌ನಾಯ್ಡಲ್ ರೂಪಕರ್ಣ, ಅಧಿಕೃತ ಸಹಿ/ನಿರ್ದೇಶಕರು ಪ್ರತಿನಿಧಿಸಿದ್ದಾರೆ.  
 PAN: AACCM2779F

ನಾರಾಯಣ ಹೃದಯಾಲಯ ಲಿಮಿಟೆಡ್. CIN: L85110KA2000PLC027497  
 ನೋಂದಾಯಿತ ಕಚೇರಿ: ಸಂಖ್ಯೆ.258/ಎ, ಬೊಮ್ಮ ಸಂಸ್ಥೆ ಕೈಗಾರಿಕಾ ಪ್ರದೇಶ, ಅನೇಕಲ್ ತಾಲ್ಲೂಕು, ಬೆಂಗಳೂರು, ಕರ್ನಾಟಕ, ಭಾರತ -560099.

**ಶ್ರೀ ಶ್ರೀಧರ್ ಎಸ್., ಅಧಿಕೃತ ಸಹಿ/ಕಂಪನಿ ಕಾರ್ಯದರ್ಶಿ ಆವರಣದ ಪ್ರತಿನಿಧಿಸಲ್ಪಟ್ಟಿದೆ**  
 PAN: AABCN1685J

ಅರ್ಜಿದಾರರ ಕಂಪನಿ ಸಂಖ್ಯೆ 1 / ವರ್ಗಾವಣೆದಾರ ಕಂಪನಿ

ಡಿ‌ಸೆಂಬರ್ 2, 2025 ರ ಆದೇಶದ ಮೂಲಕ, ಗೌರವಾನ್ವಿತ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ, ಬೆಂಗಳೂರು ಒಳ (‘‘ಗೌರವಾನ್ವಿತ ನ್ಯಾಯಮಂಡಳಿ’’) ವರ್ಗಾವಣೆ ಪಡೆಯುವ ಕಂಪನಿಯು (‘‘ಇನ್ನು ಮುಂದೆ ‘‘ಸ್ಥಳಿಗಳು’’ ಎಂದು ಕರೆಯಲಾಗುತ್ತದೆ) ಈಗಟ್ಟು ಜೇರುದಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲದಾತರ ಸ್ಥಳಿಗಳನ್ನು ಕರೆಯಲು ನಿರ್ದೇಶಿಸಿದೆ ಎಂದು ಇಲ್ಲಿ ಸೂಚಿಸಿ ನೀಡಲಾಗಿದೆ. ನಾರಾಯಣ ಹೃದಯಾಲಯ ಲಿಮಿಟೆಡ್ (ಅರ್ಜಿದಾರ ಕಂಪನಿ ಸಂಖ್ಯೆ 2/ ವರ್ಗಾವಣೆ ಪಡೆಯುವ ಕಂಪನಿ) ಮತ್ತು ಅವರ ಜೇರುದಾರರು ಮತ್ತು ಸಾಲದಾತರು (‘‘ಇವರು’’) ಜೊತೆಗಿನ ಮೆರಿಡಿಯನ್ ಮೆಡಿಕ್‌ಲ್ ರಿಸರ್ಚ್ ಮತ್ತು ಹ್ಯಾಂಡಲ್ ಲಿಮಿಟೆಡ್ (ಅರ್ಜಿದಾರ ಕಂಪನಿ ಸಂಖ್ಯೆ 1/ ವರ್ಗಾವಣೆ ಕಂಪನಿ) ಯು ಜೋಡಣೆಯ ಯೋಜನೆಯನ್ನು ಪರಿಗಣಿಸಲು ಮತ್ತು ವಾರ್ಷಿಕಾಡುಗಳೊಂದಿಗೆ ಅಥವಾ ಇಲ್ಲದೆ ಅನುಮೋದಿಸಲು ಯೋಚಿಸಲಾಗಿದೆ. ಸದರಿ ಆದೇಶದ ಅನುಸಾರವಾಗಿ ಮತ್ತು ಅದರ ನಿರ್ದೇಶನದಂತೆ, ಅರ್ಜಿದಾರ ಕಂಪನಿಗಳ ಈಗಟ್ಟು ಜೇರುದಾರರು ಮತ್ತು ಸಾಲಗಾರರು ಸ್ಥಳಿಗಳನ್ನು ಈ ಕೆಳಗಿನಂತೆ ಕರೆಯಲು ಸೂಚಿಸಿ ನೀಡಲಾಗಿದೆ:

ಈ ಯೋಜನೆಯು, ಸೆಕ್ಷನ್ 230 ರಿಂದ 232 ರವರೆಗಿನ ನಿಬಂಧನೆಗಳು ಮತ್ತು ಕಾಯಿದೆಯ ಇತರ ಅನ್ವಯವಾಗುವ ನಿಬಂಧನೆಗಳಿಗೆ ಅನುಗುಣವಾಗಿ, ಗೊತ್ತುಪಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮತ್ತು ಈ ಯೋಜನೆಯಲ್ಲಿ ನಿಗದಿಪಡಿಸಿದಂತೆ ಪರಿಣಾಮ ಬೀರುವ ವಿವಿಧ ಇತರ ವಿಷಯಗಳಿಗೆ ಅನುಗುಣವಾಗಿದೆ.

ಸಭೆಯ ದಿನಾಂಕ	ಜನವರಿ 19,2026			
ಕ್ರ.ಸಂ.	ಕಂಪನಿಯ ಹೆಸರು	ಸಭೆಯ ವರ್ಗ	ಸಭೆ ನಡೆಯುವ ವಿಧಾನ ಮತ್ತು ಸ್ಥಳ	ಸಮಯ
1.	ಮೆ.ಐ. ಮೆರಿಡಿಯನ್ ಮೆಡಿಕ್‌ಲ್ ರಿಸರ್ಚ್ ಅಂಡ್ ಹ್ಯಾಂಡಲ್ ಲಿಮಿಟೆಡ್, ಅರ್ಜಿದಾರ ಕಂಪನಿ ಸಂ.1/ವರ್ಗಾವಣೆ ಕಂಪನಿ	ಈಗಟ್ಟು ಜೇರುದಾರರು	ಎಸ್‌ಎಸ್‌ಡಿಎಲ್ ವೇದಿಕೆ ಮೂಲಕ ವರ್ಚುವಲ್	ಬೆಳಿಗ್ಗೆ 10.00
2.	ಮೆ.ಐ. ಮೆರಿಡಿಯನ್ ಮೆಡಿಕ್‌ಲ್ ರಿಸರ್ಚ್ ಅಂಡ್ ಹ್ಯಾಂಡಲ್ ಲಿಮಿಟೆಡ್, ಅರ್ಜಿದಾರ ಕಂಪನಿ ಸಂ.1/ವರ್ಗಾವಣೆ ಕಂಪನಿ	ಭದ್ರತೆಗೊಳಿಸಿದ ಕ್ರೆಡಿಟರ್‌ದಾರರು		ಬೆಳಿಗ್ಗೆ 11.00
3.	ಮೆ.ಐ. ನಾರಾಯಣ ಹೃದಯಾಲಯ ಲಿಮಿಟೆಡ್, ಅರ್ಜಿದಾರ ಕಂಪನಿ ಸಂ.2 ವರ್ಗಾವಣೆ ಪಡೆದ ಕಂಪನಿ	ಈಗಟ್ಟು ಜೇರುದಾರರು		ಮಧ್ಯಾಹ್ನ 12.00
4.	ಮೆ.ಐ. ನಾರಾಯಣ ಹೃದಯಾಲಯ ಲಿಮಿಟೆಡ್, ಅರ್ಜಿದಾರ ಕಂಪನಿ ಸಂ.2 ವರ್ಗಾವಣೆ ಪಡೆದ ಕಂಪನಿ	ಸುರಕ್ಷಿತ ಕ್ರೆಡಿಟರ್‌ದಾರರು		ಮಧ್ಯಾಹ್ನ 2.00
5.	ಮೆ.ಐ. ನಾರಾಯಣ ಹೃದಯಾಲಯ ಲಿಮಿಟೆಡ್, ಅರ್ಜಿದಾರ ಕಂಪನಿ ಸಂ.2 ವರ್ಗಾವಣೆ ಪಡೆದ ಕಂಪನಿ	ಅಸುರಕ್ಷಿತ ಕ್ರೆಡಿಟರ್‌ದಾರರು		ಮಧ್ಯಾಹ್ನ 3.00
6.	ಮೆ.ಐ. ನಾರಾಯಣ ಹೃದಯಾಲಯ ಲಿಮಿಟೆಡ್ ಅರ್ಜಿದಾರ ಕಂಪನಿ ಸಂ.2 ವರ್ಗಾವಣೆ ಪಡೆದ ಕಂಪನಿ	ಭದ್ರತೆಗೊಳಿಸಿದ ಕ್ರೆಡಿಟರ್‌ದಾರರು		ಸಂಜೆ 4.00

ಈ ಯೋಜನೆಯು 230 ರಿಂದ 232 ರವರೆಗಿನ ಪರಿಚ್ಛೇದಗಳ ನಿಬಂಧನೆಗಳು ಮತ್ತು ಕಾಯಿದೆಯ ಇತರ ಅನ್ವಯವಾಗುವ ನಿಬಂಧನೆಗಳು ಮತ್ತು ಈ ಯೋಜನೆಯಲ್ಲಿ ನಿಗದಿಪಡಿಸಿದ ಇತರ ಪರಿಣಾಮಗಳಿಂದ ಉಂಟಾಗುವ ವಿವಿಧ ವಿಷಯಗಳಿಗೆ ಅನುಸಾರವಾಗಿದೆ.

ಮೇಲೆ ತಿಳಿಸಿದ ಆದೇಶ ಮತ್ತು ಅದರಲ್ಲಿ ನಿರ್ದೇಶಿಸಿದಂತೆ, ಮತ್ತು ಕಂಪನಿಗಳ ಕಾಯ್ದೆ, 2013 ("ಕಾಯ್ದೆ") ನ ಅನ್ವಯವಾಗುವ ನಿಬಂಧನೆಗಳು ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ನಿಯಮಗಳು ಮತ್ತು ಅದರ ಅಡಿಯಲ್ಲಿ ಹೊರಡಿಸಲಾದ ನಿಯಮಗಳು ಮತ್ತು ಸುತ್ತೋಲೆಗಳು ಮತ್ತು (ಇಲ್ಲಿ) ಮಾಡುವ ವಾದ್ಯಗಳನ್ನು ಮತ್ತು ಒಬರದೊಡನೆ ವಿವಿಧ ಆಗುತ್ತಿಗಳು) ನಿಯಮಗಳು, 2015 ("SEBI LODR") ಗೆ ಅನುಸಾರವಾಗಿ, ಅರ್ಜಿದಾರ ಕಂಪನಿಗಳು ಮತ್ತು ಸುರಕ್ಷಿತ ಸಾಲಗಾರರು ಮತ್ತು ವರ್ಗಾವಣೆ ಪಡೆದ ಕಂಪನಿಯ ಅಸುರಕ್ಷಿತ ಸಾಲ ಸಾಲಗಾರರು ಈಗಟ್ಟು ಜೇರುದಾರರು ಮತ್ತು ಅಸುರಕ್ಷಿತ ವ